
Bharata Rashtra Vandanam

भारतराष्ट्रवन्दनम्

Document Information

Text title : Bharata Rashtra Vandanam

File name : bhAratarAShTravandanam.itx

Category : misc, sanskritgeet

Location : doc_z_misc_general

Author : Kapiladeva Dwivedi

Proofread by : Mandar Mali

Translated by : Mandar Mali

Description/comments : Rashtragitanjali, Kapiladeva Dwivedi (Ed.)

Acknowledge-Permission: Kapiladeva Dwivedi, Vishvabharati Anusandhan Parishad, Varanasi

Latest update : May 1, 2020

Send corrections to : sanskrit@cheerful.com

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.

Please help to maintain respect for volunteer spirit.

Please note that proofreading is done using Devanagari version and other language/scripts are generated using **sanscript**.

May 31, 2020

sanskritdocuments.org

ಭಾರತರಾಷ್ಟ್ರವಂದನಮ್



(ಗೀತಿಕಾ)

ನಮಾಮಿ ರಾಷ್ಟ್ರ-ಭಾರತಂ ಗುಣಾಕರಂ ಪ್ರಭಾ-ರತಮ್ |
ವಿಭಾಕರಂ ಸುಧಾಕರಂ ಸಮಸ್ತ-ಲೋಕ-ಭಾಸ್ಕರಮ್ || ನಮಾಮಿ ||
ಗಿರೀಂದ್ರ-ವೃಂದ-ವಂದಿತಂ ಸದಾ ಸುಧಾನ್ವಿತವ್ಯತಮ್ |
ಪ್ರಪುಲ್ಲ-ಶಾಖಿ-ಶೋಭಿತಂ ಸಗಾರವೈರ್ನಿನಾದಿತಮ್ || ನಮಾಮಿ ||
ಪುರೂಢ-ಶಸ್ಯ-ಶ್ಯಾಮಲಂ ತಪ-ಪ್ರಭಾ-ಸಮುಜ್ಜ್ವಲಮ್ |
ಶ್ರುತೇರ್ನಿನಾದ-ನಿರ್ಮಲಂ ಶ್ರಯೇ ಸದಾ-ಸಮುಜ್ಜ್ವಲಮ್ || ನಮಾಮಿ ||
ಜಯ-ಧ್ವಜ-ಪ್ರಶೋಭಿತಂ ತ್ರಿವರ್ಣ-ಕೇತು-ರಾಜಿತಮ್ |
ಅಮಿತ್ರ-ಮಾನ-ಮರ್ದನಂ ಸುದೃಷ್ಟ-ದರ್ಪ-ಭಂಜನಮ್ || ನಮಾಮಿ ||
ಸ್ವಜ್ಞಾನ-ದೀಪ್ತಿ-ಭಾಸ್ವರಂ ಗುಣ-ಪ್ರಭಾ-ವಿಕಸ್ವರಮ್ |
ಸ್ವ-ಪೌರುಷಾಪ್ತ-ರೋಚಿಷ ಸ್ವಯೋಜನಾಪ್ತ-ಜ್ಯೋತಿಷಮ್ || ನಮಾಮಿ ||
ಪುಬುದ್ಧ-ಶುದ್ಧ-ಮಾನಸಂ ತಪೋವಿಘ್ನ-ಕಲ್ಮಷಮ್ |
ಸದಾನ್ವಯವೃಂದ-ವಂದಿತಂ ಸುಧೀ-ಪ್ರವೀರ-ಚರ್ಚಿತಮ್ || ನಮಾಮಿ ||
ಹುತಾತ್ಮ-ದೀಪ್ತಿ-ಭಾಸ್ವರಂ ಪ್ರವೀರ-ಶೌರ್ಯ ದ್ಯೋತಿತಮ್ |
ಸುಧಾ ದಯಾ-ಗುಣಾಕರ ಶ್ರಯೇ ಸುಖೋಘ-ಶಾಂತಿ-ದಮ್ || ನಮಾಮಿ ||
ಸಮಸ್ತ-ವಿಶ್ವ-ವಂದಿತಂ ಗುಣೋಚ್ಚಯಾರ್ಜನೋಚ್ಚಿತಮ್ |
ಅಹಿಂಸಯಾ ಸುಖಾವಹ ಸಮಸ್ತ-ವಿಶ್ವ-ದೋಷ-ಹಮ್ || ನಮಾಮಿ ||
ಗುಣಾಂಚಿತಂ ಪ್ರಭಾಂಚಿತಂ ಸಮಸ್ತ-ಗೌರವಾಂಚಿತಮ್ |
ದರಿದ್ರ-ದೀನ-ತಾರಕಂ ಸದಾನ್ವಯ-ವರ್ತು-ಧಾರಕಮ್ || ನಮಾಮಿ ||
ತ್ವದಂಘ್ರಿ-ಪದ್ಮ-ಸೇವನಂ ಸಮಸ್ತ-ದೋಷ-ನಾಶನಮ್ |
ಅಶೇಷ-ಶೋಕ-ಶೋಷಣಂ ಸುಖೋಘ ಸಿಂಧು-ಪೋಷಣಮ್ || ನಮಾಮಿ ||

Bharata Rashtra Vandanam

pdf was typeset on May 31, 2020

Please send corrections to sanskrit@cheerful.com

